



ಆಹಾರ, ಆನಂದ, ಆತ್ಮರಕ್ಷಣೆಗೆ ನೆಚ್ಚಲು
ಮೂರು ಹೊತ್ತು ಅಡುಗೆಗಾಗಿ ತರಕಾರಿ ಹೆಚ್ಚಲೂ
ಎಲ್ಲದಕ್ಕೂ ಸಲ್ಲುವಂತೆ ಬಳಸಬೇಕಾದ ಮೂಲಧನ-
ಈ ಹಿಡಿಯಿರದ ಇಬ್ಬಾಯಿ ಖಡುಗವೇ ಅಂತೆ

ಎಷ್ಟೇ ಜಾಗೃತೆಯಲ್ಲಿದ್ದರೂ ಗೀರುಗಳಾಗುತ್ತವೆ
ಹದ ತಪ್ಪಿದರೆ ಅಂಗಗಳೇ ಉಣವಾಗುತ್ತವೆ
ಬೇರಾವ ಓದು-ಪದವಿಗಳೂ ನೆರವಿಗೆ ಬಾರದ ಇಲ್ಲಿ-
ಹೊಂದಾಣಿಕೆಯಿಂದಷ್ಟೇ ಮುಂದಾಣಿಕೆ

ಸಿತಾರಿನ ತಂತಿ ಮೀಟಿದಾಗ ಬೆರಳಿಂದ ಒಸರುವ ರಕ್ತದ ಜೊತೆಯೇ
ರಸಿಕರ ಹೃದಯ ಅರಳಿಸುವ ಮಧುರ ರಾಗರಸಗಳು ಹೊಮ್ಮುವಂತೆ



ಅದೃಷ್ಟವಂತ ದಂಪತಿಗಳ ಗಾಯಹಸ್ತಗಳ ರಕ್ತವೇ
ನೆಲಕೆ ಸುರಿದ ನೀರಾಗಿ ಪರಿಮಳದ ಹೂಗಳರಳುತ್ತವೆ
ನಾಳೆಗಳನ್ನು ನಡೆಸುತ್ತವೆ